

THE SOUTH INDIA PAPER MILLS LIMITED

Regd. Office & Factory: Chikkayana Chatra, Nanjangud - 571 302, Karnataka State, India Corporate & Marketing Office: # 1205/1206, Prestige Meridian II, M.G Road, Bangalore - 560 001.

Ref: Stock-Ex / 2025/

03.06.2025

BSE Limited

25th Floor, Phiroze Jeejeebhoy Towers Dalal Street Mumbai 400 001 Tel: (022) 2272 1233/34

Dear Sir,

Sub: Newspaper Advertisement under Regulation 47 of SEBI (Listing Obligations and Disclosure Requirements) Regulations, 2015 for Audited Financial Results for the Quarter/Financial Year ended 31st March 2025

Ref: Scrip Code 516108

Pursuant to Reg. 47 of SEBI(Listing Obligations and Disclosure Requirements) Regulations, 2015, we are enclosing herewith the Newspaper Advertisements of Audited Financial Results for the Quarter/ year ended 31st March 2025, published in Business Standard and Vishwavani on 31.05.2025.

Thanking you,
Yours faithfully
For THE SOUTH INDIA PAPER MILLS LTD

VIDYA BHAT Digitally signed by VIDYA BHAT Date: 2025.06.03 19:42:10 +05'30'

Vidya Bhat Company Secretary ACS 29436

Encl: As above

SIPM

CIN (Corporate Identity No.) L85110KA1959PLC001352 <u>FACTORY: PHONE</u>: (91) (08221) 228265-67

CORPORATE: PHONE: (91) (080) 41123605

E-mail: marketing@sipaper.com Grams: PAPERMILLS Website: www.sipaper.com

Balkrishna Paper Mills limited

CIN: L21098MH2013PLC244963

Registered Office: A/7, Trade World, Kamala City, Senapati Bapat Marg, Lower Parel (W),
Mumbai -400013, Maharashtra, INDIA. Tel No. +9122 68330651

Website: http://www.bpml.in. Email Id: ospingin@oppml.in

AUDITED FINANCIAL RESULTS FOR THE QUARTER AND YEAR ENDED 31ST MARCH, 2025

Sr.	Sr. Particulars Quarter Ended				(Rs. in Lakh Year Ended		
No.	rai liculai 5	31-03-2025 31-12-2024 31-03-2024					
		Audited	Unaudited	Audited (Restated)	Audited	Audited (Restated)	
	Continuing Operations:						
1	Income from Operations	168.52	67.03	152.37	241.16	345.33	
2	Profit / (Loss) before tax	(137.32)	(142.75)	(231.80)	(664.49)	(820.04)	
3	Net Profit/ (Loss) for the period after tax	' '					
	(Continuing Operations)	(137.32)	(142.75)	(231.80)	(664.49)	(820.04)	
	Discontinued Operations:	' '					
4	Net Profit/(Loss) for the before exceptional						
	item net of tax	(51.46)	(37.93)	(133.39)	(211.94)	820.62	
5	Exceptional Item - Gain/(loss) -Net	885.16	0.00	(2,524.64)	1,695.08	(7,114.51)	
6	Net Profit/ (Loss) after Tax			' '			
	(Discontinued operations)	885.16	0.00	(2,524.64)	1,695.08	(7,114.51)	
7	Net Profit/ (Loss) for the period	696.38	(180.68)	(2,889.83)	818.65	(7,113.93)	
8	Total comprehensive income for the period	696.76	(180.80)	(2,884.73)	818.67	(7,141.63)	
9	Paid up Equity Share Capital		, ,	`			
	(face value of Rs 10/- per share)	3,221.95	3,221.95	1,073.98	3,221.95	1,073.98	
10	Earnings per share (EPS) of Rs.10/- each	'					
	(for respective periods)						
	- Basic/Diluted Rs. (Continuing operations)	(0.43)	(0.44)	(2.16)	(2.13)	(7.64)	
	- Basic/Diluted Rs. (Discontinued operations)	2.59	(0.12)	(24.75)	4.76	(58.60)	
	- Basic/Diluted Rs. (Total)	2.16	(0.56)	(26.91)	2.63	(66.24)	

NOTES:

Place: Mumbai Date: 29th, May, 2025

- The above results were reviewed by the Audit Committee and approved by the Board of Directors at its meeting he on 29th May, 2025.
- The above is an extract of the detailed format of quarter and year ended Financial Results filed with the Stoc Exchanges under Regulation 33 of the SEBI (Listing Obligation and Disclosure Requirements) Regulations, 2015 The full format of quarter and year ended Financial Results are available on the Stock Exchange Website nseindia.com and www.bseindia.com and on Company's website www.bpml.in

For Balkrishna Paper Mills Limited

Anurag P Poddar Chairman & Managing Director - DIN:00599143

Date: 29-05-2025

Place: Mumbai

Shikhar Consultants Ltd

CIN: L74140MH1993PLC071225

Regd Off.: A-41, Nandjyot Industrial Estate, Near Safed Pool, Andheri Kurla Road, Andheri (East), Mumbai – 400 072 isite: www.shikharconsultants.com, Email Id: shikharconsultants2@gmail.com, Phone No: 022-2851 864*

EXTRACT OF AUDITED STANDALONE FINANCIAL RESULTS FOR THE QUARTER AND YEAR ENDED MARCH 31, 2025

Sr.		Quarter	Year Ended	
No	Particulars	31/03/2025 (Aud ite d)	31/03/2024 (Audited)	31/03/2025 (Audited)
1.	Total Income from Operations	0.00	0.00	0.00
2.	Net Profit/ (Loss) for the period			
ı	(before Tax, Exceptional and/or Extraordinary items)	(1.09)	(14.88)	(9.08)
3.	Net profit/ (Loss) for the period before Tax			
ı	(after Exceptional and/or Extraordinary items)	(1.09)	(14.88)	(9.08)
4.	Net Profit/ (Loss) for the period after tax			
ı	(after Exceptional and/ or Extraordinary items)	(1.09)	(14.88)	(9.08)
5.	Total Comprehensive Income for the period			
ı	[Comprising Profit/ (Loss) for the period (after tax)			
١.	and Other Comprehensive Income (after tax)]	0.00	0.00	0.00
6.	Equity Share Capital	453.55	453.55	453.55
7.	Reserves (excluding Revaluation Reserve) as shown			
١.	in the Audited Balance Sheet of the previous year	0.00	0.00	(270.80)
8.	Earnings Per Share (of Rs. 10/- each)			
ı	(for continuing and discounted operations) –			40.00
ı	1. Basic:	(0.02)	(0.33)	(0.20)
L_	2. Diluted:	(0.02)	(0.33)	(0.20)
Note	E=			

1) The above results have been prepared in accordance with Indian Accounting Standards ("IND AS") notified under section 133 of the Companies Act, 2013 read together with the Companies (Indian Accounting Standards) Rules 2015 along with circulars, guidelines and direction issued by RBI from time to time.

The full format of the standalone Financial Results for the quarter and year ended are available on the websites of the Stock Exchange and the Company (www.bseindia.com and www.shikharconsultants.com) Further, any person can access by scanning the QR Code.

By Order of the Board of Director

Mr. Rajesh Daga Executive Director Place: Naniangud DIN: 03249957 Date: 29-05-2025

Sd/

Diluted

THE SOUTH INDIA PAPER MILLS LIMITED

CIN: L85110KA1959PLC001352

Regd. Office: Chikkayana Chatra, Nanjangud - 571 302 Karnataka State STATEMENT OF AUDITED FINANCIAL RESULTS FOR THE QUARTER / YEAR ENDED 31st MARCH 2025

SI No	Particulars	Quarter Ended 31/03/2025	Quarter Ended 31/03/2024	Year ended 31/03/2025	Year ended 31/03/2024	
1	Total income from operations	9,414.36	9,065.88	36,931.47	31,230.62	
2	Net profit for the the period (before Tax, Exceptional and / or Extraordinary Items)	(291.79)	(340.86)	(1,366.38)	(1,757.15)	
3	Net profit for the the period before Tax, (after Exceptional and / or Extraordinary Items)	(291.79)	(357.34)	(1,278.49)	(1,787.16)	
4	Net Profit for the period after tax, (after exceptional and/ or extraordinary items)	(225.72)	(272.80)	(964.07)	(1,342.77)	
5	Total comprehensive Income for the period [comprising profit for the period (after tax) and other comprehensive income (after tax)]	(187.76)	(214.75)	(926.11)	(1,284.72)	
6	Equity Share Capital	1,875.00	1,875.00	1,875.00	1,875.00	
7	Reserves (excluding Revaluation Reserve as shown in the Balance Sheet of previous year) i.e., Other Equity	19,103.33 (as on 31-3-2025)	20,067.42 (as on 31-3-2024)	19,103.33 (as on 31-3-2025)	20,067.42 (as on 31-3-2024)	
8	Earnings Per Share (of Rs. 10/- each) in Rs. Basic :	(1.20)	(1.45)	(5.14)	(7.16)	
		()	,,	(*****)	()	

(1.20)(1.45)(5.14)1. The above is an extract of the detailed format of Quarterly / Annual Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly / Annual Financial Results are available on the website of BSE Limited at www.bseindia.com & Company's website www.sipaper.com and can be accessed by using the QR Code provided below



By Order of the Board Sd/-MANISH M PATEL MANAGING DIRECTOR DIN: 00128179

Shreeji

SHREEJI TRANSLOGISTICS LIMITED

CIN: L63010MH1994PLC077890 Registered Office: D-3011, Akshar Business Park, Plot No. 03,

Sector 25, Vashi, Navi Mumbai- 400703. Phone: (022) 40746666/ 40746600 Website: www.shreejitranslogistics.com Email: cs@shreejitrans.com

AUDITED FINANCIAL RESULTS FOR THE QUARTER AND FINANCIAL YEAR ENDED 31ST MARCH, 2025

The Board of Directors of the Company has, at its meeting held on 30" May, 2025, approved the Audited Standalone and Consolidated Financial Results of the Company for the quarter and financial year ended 31° March, 2025.

The Results, along with the Audit Report thereon by the Statutory Auditors, have been posted on the Company's website at https://www.shreejitranslogistics.com/ uploads/Financial_Results-31.03_.2025_.pdf and can also be accessed by scanning the QR Code



For Shreeji Translogistics Limited

Place : Navi Mumbai Date: 30th May, 2025

Rajnikant C. Shah Wholetime Director DIN: 00269109

Note: The above intimation is in accordance with Regulation 33 read with Regulation 47(1) of the SEBI (Listing Obligations & Disclosure Requirements) Regulations, 2015.

SHRI KRISHNA DEVCON LIMITED

Registered office: Morya Grand, 1101, 11th Floor, Near Infinity Mall, Off New Link Road, Andheri West, Mumbai - 400053 MH IN

Corporate Office: MZ − 1 & 2, Starlit Tower, 29, YN Road, Indore 452001 MP IN

Ph.: +91-9967966653 & +91-731-4041485 ◆ E-mail: shrikrishnaelectra@hotmail.com

Website: www.shrikrishnadevconlimited.com ● CIN: L67190MH1993PLC075295

STANDALONE AND CONSOLIDATED AUDITED FINANCIAL RESULTS FOR THE QUARTER AND YEAR ENDED MARCH 31, 2025

The Board of Directors of **Shri Krishna Devcon Limited** ('the Company') at its meeting held on May 29, 2025, has approved the audited standalone and consolidated financial results for the quarter as well as year ended March 31, 2025, together with the auditor's report thereon in terms of Regulation 33 of SEBI Listing Obligations and Disclosure Requirements) Regulations, 2015.

In accordance with Regulation 33 read with Regulation 47 of the SEBI (LODR) Regulations, 2015, the aforementioned financial results along with the auditor's report thereon are available at the website of the Company at https://shrikrishnadevconlimited.com/financial-results/ and at the website of BSE Limited at https://www.bseindia.com/stockshare-price/shri-krishna-devcon-ltd/shrikrish/531080/corpannouncements/. Results can also be accessed by scanning the below Quick Response Code ('QR Code'):



For and on behalf of the Board of Directors of Shri Krishna Devcon Limited

Date : 29-05-2025

(DIN: 00101324 (Managing Director)



AMC REPO CLEARING LIMITED

CIN: U65929MH2021PLC359108

Registered Office: Unit No. 503, Windsor, Off CST Road, Kalina, Santacruz East, Mumbai 400 098. Website: www.arclindia.com

AUDITED STANDALONE FINANCIAL RESULTS FOR THE QUARTER AND YEAR ENDED MARCH 31, 2025

The Audited Standalone Financial Results of AMC Repo Clearing Limited "The Company" along with the Auditor's Report for the Quarter and Year Ended March 31, 2025 have been reviewed by the Audit Committee and approved by the Governing Board of Directors of the Company on 30th May, 2025, ir Pursuant to the Regulation 33 of the SEBI (Listing Obligations and Disclosure Requirements) Regulations, 2015.

The aforementioned financials result for the Quarter and Year Ended March 31, 2025 along with the Auditor's Report thereon is available on the website at www.arclindia.com/financials. The same can also be accessed by scanning the QR Code provided below



SCAN THE QR CODE TO VIEW THE RESULTS ON THE WEBSITE

OF THE COMPANY For and on behalf of Board of Directors

AMC Repo Clearing Limited

Kashinath Katakdhond Managing Director DIN:07716501 Date: 30th May, 2025 Place: Mumbai



(A state govt. undertaking) Registered office Vidyut Bhawan, HPSEBL. Shimla-171004 (HP) (CIN) U40109HP2009SGC31255 GST No. 2 AACCH489EHZB Telephone No. 0177-2803600, 2801675 (Office), 2658984 (Fax) Website address: www.hpseb.com_Email: cmd/@hpseb.in & directorfa@hpseb.i

EXTRACT OF STANDALONE UN-AUDITED RESULTS FOR THE QUARTER ENDED 31ST, MARCH, 2025

				(In Lakhs)
Sr.	Particulars	Qtr. Ending/Current	Corresponding Qtr.	Previous year
No.		year ended	For the previous year	ended (March,
		(31-03-2025)	ending 31-03-2024	2024)
		(Un-Audited)	(Un-Audited)	(Un-Audited)
1	Total Income from Operation	8,76,650.70	7,15,689.80	7,07,139.69
2	Net Profit/ (Loss) for the period (before Tax, Exceptional and / or Extraordinary items)	31,540.69	-48,466.99	-57,346.26
3	Net Profit/ (Loss) for the period before Tax,(after Exceptional and / or Extraordinary items)	31,540.69	-48,466.99	-57,346.26
4	Net Profit/ (Loss) for the period after tax,(after Exceptional and / or Extraordinary items)	31,540.69	-48,466.99	-57,346.26
5	Total Comprehensive income for the period [Comprising Profit/ (loss) for the period (after tax) and other comprehensive income (after tax)].	8,76,650.70	7,15,689.80	7,07,139.69
6	Paid up Equity shares Capital (Face Value of Rs.100/- each)	882.23	882.23	882.23
7	Reserves (excluding Revaluation Reserve)	-3,42,541.69	-3,77,406.53	-3,74,233.42
8	Securities Premium Account	-	-	-
9	Net worth	-2,65,347.33	-2,89,183.79	-2,86,010.68
10	Paid up Debt Capital/ Outstanding Debt	5,75,959.52	6,00,510.06	6,00,510.06
11	Outstanding Redeemable Preference Shares	-	-	-
12	Debt Equity Ratio	6.83	6.81	6.81
13	Earnings Per Share (of Rs.100) each (for continuing and discontinued operations)-			
	1. Basic:-	35.76	-54.95	-65.00
	2. Diluted:-	-	0	-
14	Capital Redemption Reserve	-	0	-
15	Debenture Redemption Reserve	-	0	-
16	Debt Service Coverage Ratio	0.84	0.42	0.35
17	Interest Service Coverage Ratio	2.25	0.97	0.81

- Note:-The above is an extract of the detailed format of quarterly/ annual financial results filed with the Stoc Exchanges under Regulation 52 of the LODR Regulations. The full format of the quarterly/ annual financial results is available on the websites of the BSE and the listed entity at URL (https://www.hpseb.in/iri/go/km docs/internet/ New Website/ Pages/investorrelations.html)
- For the other line items referred in regulation 52 (4) of the LODR Regulations, pertinent disclosures have been made to the BSE and can be accessed on the URL
- (https://www.hpseb.in/iri/go/km/docs/internet/New Website/Pages/investorrelations.html) The above financial results have been duly approved by the Board of Directors in their respective meeting

0357/2025-2026

held on 28-05-2025 For and on Behalf of the Board of Director Himachal Pradesh State Electricity Board Limited Place: Shimla Anurag Chander Sharma, IAS Date: - 28-05-2025 Director (Finance) (DIN-10497922)

ROHA HOUSING FINANCE PRIVATE LIMITED

Corporate Office: Unit No. 1117 & 1118, 11th Floor, World Trade Tower Sector 16, Noida, Uttar Pradesh - 201 301.

DEMAND NOTICE

NOTICE TO BORROWER UNDER SECTION 13 (2) OF THE SECURITISATION AND RECONSTRUCTION OF FINANCIAL ASSETS AND ENFORCEMENT OF SECURITY INTEREST ACT, 2002.

NOTICE is hereby given that the following borrower/s who have availed loan from Roha Housing Finance Private Limited (RHFPL) have failed to pay Equated Monthly Installments (EMIs) of their loan to RHFPL and that their loan account has been classified as Non-performing Asset as per the guidelines issued by National Housing Bank. The borrower(s) have provided security of the immovable property/ies to RHFPL, the details of which are described herein below. The details of the loan and the amounts outstanding and payable by the borrower/s to RHFPL as on date are also indicated here below. The borrower(s) as well as the public in general are hereby informed that the undersigned being the Authorized Officer of RHFPL, the secured creditor has initiated action against the following borrower(s) under the provisions of the Securitization and Reconstruction of Financial Assets and enforcement of Security Interest Act, 2002 (the SARFAESI Act). If the following borrower(s) fail to repay the outstanding dues indicated against their names within 60 (Sixty) days of this notice, the undersigned will exercise any one or more of the powers conferred on the Secured Creditor under sub-section (4) of Section 13 of the SARFAESI Act, including power to take possession of the property/ies and sell the same. The public in general is advised not to deal with property/ies described here below

Pit	propertyries described here below.						
S. No.	()	Demand Notice Date & Amount	Description of secured asset(s) (immovable property/ies)				
1	LAN: HLVRRCSCPR000005003029 / Branch: Virar Service 1. Ganesh Vithoba Natekar (Borrower) Add.: Shri Saibaba Twisters K10 11 Jai Matadi , Compound Kalher Bhiwandi, Bhiwandi, Maharashtra-421302 2. Pranaya Ganesh Natekar (Co-Borrower) Both Add.: Room No 12 Om Sai Apt Khoni Goan, Nr Shivsena Office Bhiwandi, Thane, Maharashtra-421303 Both Also At: Flat No104 Madhu Residency Bldg No 04 At Khoni Goan Bhiwandi Near Shiv Sena Office Kalyans No 64 Hissa No 9 2 9 3 Village Khoni Bhiwandi, Thane, Maharashtra-421303	15-05-2025 & ₹ 5,98,445/-	All that part and parcel of the property bearing Property Address: Flat No104 Madhu Residency Bldg No 04 At Khoni Goan Bhiwandi Near Shiv Sena Office Kalyans No 64 Hissa No 9 2 9 3 Village Khoni Bhiwandi, Thane, Maharashtra-421303				
2	LAN: HLKYNCSAPU000005009960 / Branch: Kalyan Service 1. Husana Nisar Khan (Borrower) Add.: Riyaz Vegetable Shop No. J108 A.P.M.C Market Bail Bazar, Fortis Hospital Kalyan Thane, Kalyan, Maharashtra- 421301 2. Nisar Ahmad Khan (Co-Borrower) 3. Riyaz Nisar Khan (Co-Borrower) All Add: H. No. 233 Opp. Firoz Office Firoz Office Hafkin Chawl, Shree Krishna Nagar Kalyan East Thane, Kalyan, Maharashtra- 421306 All Also At: Flat No.302, 3rd Floor,Wing F, Kunal Homessurvey No. 20 Hissa No.1 Near Police Chowki,Padgha Road, Opp. Jai Malhar Hotel Village Bapgaontal. Bhiwandi Dist. Thane, Maharashtra- 421302	15-05-2025 & ₹ 18,57,287/-	All that part and parcel of the property bearing Property Address: Flat No.302, 3rd Floor,Wing F, Kunal Homessurvey No. 20 Hissa No.1 Near Police Chowki,Padgha Road, Opp. Jai Malhar Hotel Village Bapgaontal. B hiwandi Dist. Thane, Maharashtra-421302				
3	LAN: LAVRRCLPRS000005012724 / Branch: Virar Service 1.Jayesh Amrut Patel (Borrower) Add: Shop No 6,Mahakal Chawl, Near 90 Feet Road,, Nalasopara East Palghar, Thane, Maharashtra-401209 2. Reshma W/o Jayesh Patel (Co-Borrower) Both Add.: Flat No 410, 4th Floor, Bldg Sai Dutta Apartment Sai Dutt CHSL, Datta Nagar Nalasopara East, Thane, Maharashtra-	15-05-2025 & ₹ 6,11,261/-	All that part and parcel of the property bearing Property Address: Flat No.410, 4th Floor, Sai Dutta Apartment, Sai Dutt CHSL S.No. 97, Village Tulinj, Nallasopara East Tal. Vasai, Dist. Palghar, Thane, Maharashtra-				

401209 401209 Both Also At: Flat No.410, 4th Floor, Sai Dutta Apartment, Sai Dutt CHSL S.No. 97, Village Tulini, Nallasopara East Tal. Vasai. Dist. Palghar, Thane, Maharashtra-401209 LAN: LAVRRCLPCM000005013001 / Branch: Virar Service All that part and parcel of the 15-05-2025 1. Mandar Namdev Nijai (Borrower) Add: Lodging Resort And property bearing Property Food Service Rama Bhaskar Farm House First Stop, Kalamb Address: House No. 771, Gala, Beach, Nalasopara West Palghar, Thane, Maharashtra-401203 Kalamb Village, Post Kalamb, Tal. ₹ 10.47.822/-2. Usha Namadev Nijai (Co-Borrower) Vasai, Dist. Palghar, Thane, Both Add.: After Ram Mandir, Ranbhag, Kalamb Beach, Maharashtra-401203

LAN: HLKYNCSCPR000005013335 & All that part and parcel of the 15-05-2025 LAKYNCLPRS000005013336 / Branch: Kalyan Service property bearing Property & 1. Sujata Pandurang Londhe (Borrower) Add1: 8/21 Chatai Address: Flat No. 17 2nd Floor Chawl 3/B Road, Kala Chowki, Mumbai, Maharashtra-400033 Anant Niwas Apartment, House ₹ 10,08,596/· No. 0522/0003 Village Karave, Add2: 21 Floor Plot 8 Hiralal Rampal Chawl, Jakeria Bunder & Road, Mumbai, Maharashtra-400033 Nerul, Navi Mumbai, Maharashtra ₹ 1,24,503/-400706

2. Phoolchand Hariram Yadav (Co-Borrower) Add: Chawl No 8 Room No 11-B, Nr Kala Chowki, Mumbai, Maharashtra-400033 Both Add.: Flat No. 17 2nd Floor, Anant Niwas Apartment, House No. 0522/0003 Village Karave, Nerul, Navi Mumbai Maharashtra-400706

Nalasopara West Palghar, Mumbai, Maharashtra-401301

Tal. Vasai, Dist. Palghar, Thane, Maharashtra-401203

Both Also At: House No. 771, Gala, Kalamb Village, Post Kalamb

LAN: LAVRRCLPRS000005005198 & 15-05-2025 LAPADGLPRS000005009840/Branch: Virar Service & Padgha & 1. Trishul Ananta Thakare (Borrower) Add: Tiger Sports Saichatr Apt Gala No 09 1st Floor 516 Padgha Road, Nashik ₹ 5,46,442/-Road Thane Bhiwandi, Bhiwandi, Maharashtra- 421302 & 2. Ashwini Vishnu Suryawanshi (Co-Borrower) ₹ 3,69,163/-Both Add: Flat No 07 Audumber Apt B Wing, Ground Floor Bajali

Nagar Padgha Village, Bhiwandi, Maharashtra- 421302 Both Also At: Flat No. 07, Ground Floor, B Wing, Audumber Apartment, Near R. K. Palvi English School, Balaji Nagarpadgha House No.1021 Survey No.123A/8 Part Plot No.5, 6, 31 Village Padgha Taluka Bhiwandi District Thane Taluka Bhiwandi District Thane, Bhiwandi, Maharashtra

Sd/- Authorised Officer Place : Maharashtra Roha Housing Finance Private Limited Date: 31-05-2025



















All that part and parcel of the

property bearing Property

Address: Flat No. 07, Ground

Floor, B Wing, Audumber

Apartment, Near R. K. Palvi

English School, Balaj

Nagarpadgha, House No.1021

Survey No.123A/8 Part Plot No.5

6. 31 Village Padgha Taluka

Bhiwandi District Thane Taluka

Bhiwandi District Thane

Bhiwandi, Maharashtra

ಸಮಾಚಾರ ಸಣ್ಣದಲ್ಲ

ಮಲಯಾಳಂ ಕಡ್ಡಾಯ ಗಡಿ ಕನ್ನಡಿಗರಿಗೆ ರಿಲೀಫ್

ಕಾಸರಗೋಡು: ಗಡಿ ಜಿಲ್ಲೆಯ ಕನ್ನಡಿಗರು ಸೇರಿದಂತೆ ಕೇರಳದ ಗಡಿ ಜಿಲ್ಲೆಗಳ ಅನ್ಯ ಭಾಷಿಕರಿಗೆ ರಾಷ್ಟ್ರಪತಿಗಳಿಂದ ರಿಲೀಫ್ ಸಿಕ್ಕಿದೆ. ರಾಜ್ಯದಲ್ಲಿ ಮಲಿಯಾಳ ಭಾಷೆಯನ್ನು ಉತ್ತೇಜಿಸುವ ಮತ್ತು ಪೋಷಿಸುವ ಉದ್ದೇಶದಿಂದ ಕೇರಳ ವಿಧಾನಸಭೆ ಅಂಗೀಕರಿಸಿದ ಮಲೆಯಾಳ ಭಾಷಾ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಲು ನಿರಾಕರಿಸಿದ್ದಾರೆ. ಅನುಮೋದನೆ ನೀಡಲು ನಿರಾಕರಿಸಿರುವ ರಾಷ್ಟ್ರಪತಿ ಗಳು, ಅಧಿಸೂಚನೆಯನ್ನು ವಾಪಸ್ ಮಾಡುತ್ತಿರು ವುದಕ್ಕೆ ಯಾವುದೇ ಕಾರಣವನ್ನು ತಿಳಿಸಿಲ್ಲ. ಸರಕಾರಿ ವ್ಯವಹಾರಗಳನ್ನು ಸಂಪೂರ್ಣವಾಗಿ ಅಧಿಕೃತ ಭಾಷೆ ಮೆಲೆಯಾಳದಲ್ಲಿ ಮಾಡುವುದರಿಂದ ತಮಿಳು ಮತ್ತು ಕನ್ನಡ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದಂತಾಗುತ್ತದೆ ಎಂದು ಕೇರಳೆ ಸರಕಾರದ ಕೆ,ಮದ ವಿರುದ್ಧ ದೂರು ನೀಡಲಾಗಿತ್ತು.

ಭಾರತದ ದಾಳಿ: ಸೇನೆಯ ಅರಿವಿಗೆ ಬಂದಿರಲಿಲ

ಇಸ್ಲಾಮಾಬಾದ್: ಭಾರತ ನಡೆಸಿದ ದಾಳಿಗೆ ಪಾಕಿಸ್ತಾನ



ಷರೀಫ್ ಒಪಿಕೊಂಡಿದ್ದಾರೆ. ಆಜೆರ್ಬೈಜಾನ್ನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಷರೀಫ್, ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನೇತೃತ್ವದ ಸೇನೆಯು ಮೇ 10ರಂದು ಬೆಳಗಿನ ಪ್ರಾರ್ಥನೆಯ ನಂತರ ಭಾರತದ ಮೇಲೆ ದಾಳಿ ಮಾಡಲು ಯೋಜಿಸಿತು. ಆದರೆ ಬೆಳಗಾಗುವ ಮುನ್ನವೇ ದಾಳಿ ನಡೆಯಿತು ಎಂದು

ಮೊಂಡಾಟಕ್ಕೆ ಬಿದ್ದಿರುವ ನಟ ಕಮಲ್ ಹಾಸನ್ । ಥಗ್ಲೈಫ್ ಚಿತ್ರ ಬಿಡುಗಡೆಗೆ ಕೊಕ್ಕೆ ಹಾಕಲು ನಿರ್ಧಾರ

ಕಮಲ್ ಕ್ರಮೆಗೆ ಹೋರಾಟಗಾರರು ಪಟ್ಟು

ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಟ ಕಮಲ್ ಹಾಸನ್ ವಿರುದ್ಧ ಕನ್ನಡಪರ ಸಂಘಟನೆಗಳು, ಕಲಾವಿದರು ಸಿಡಿದಿದ್ದಾರೆ. ಕಮಲ್ ತಮ್ಮ ಹೇಳಿಕೆಯನ್ನು ಹಿಂಪಡೆದು ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದಿದ್ದಾರೆ. ಇತ್ತ ಕಮಲ್ ಹಾಸನ್ ಮಾತ್ರ ತಾವು ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದಿದ್ದಾರೆ. ನಾನೇನು ತಪ್ಪು ಮಾಡಿಲ್ಲ ಹಾಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ನನ್ನಿಂದ ಯಾವುದೇ ತಪ್ಪಾಗಿಲ್ಲ. ನಾನು ಕಾನೂನು ಹಾಗೂ ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಾನು ಕನ್ನಡದ ಮೇಲಿನ ಪ್ರೀತಿಯಿಂದ ಆ ಮಾತು ಹೇಳಿದ್ದೇನೆ. ಪ್ರೀತಿಯಿಂದ ಆಡಿದ ಮಾತಿಗೆ ಕ್ರಮೆ ಕೇಳಲಾಗದು, ಸ್ಪಷ್ಟನೆ ಮಾತ್ರ ನೀಡಬಹುದು ಎಂದಿದ್ದಾರೆ

ಇತ್ತ ಕಮಲ್ ಹಾಸನ್ ಅವರಿಂದ ಕ್ಷಮೆ ಕೇಳಿಸಿಯೇ ಸಿದ್ದ ಎಂದು ಹಠಕ್ಕೆ ಬಿದ್ದಿರುವ ಕನ್ನಡಪರ ಸಂಘಟನೆಗಳು ಹೋರಾಟ ಮುಂದುವರಿಸಿವೆ. ಅಲ್ಲದೆ ಕಮಲ್ ಹಾಸನ್ ಅಭಿನಯದ ಥಗ್ಸ್ ಲೈಫ್ ಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ, ಒಂದು ವೇಳೆ ಬಿಡುಗಡೆ ಮಾಡಿದ ಚಿತ್ರಮಂದಿರಗಳನ್ನು ಧ್ವಂಸ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇತ್ತ ಕರ್ನಾಟಕದ ಫಿಲಂ ಚೇಂಬರ್ ಕೂಡ ಕಮಲ್ ಹಾಸನ್ ವಿರುದ್ಧ ಮುನಿದಿದೆ.

ಥಗ್ಸ್ ಲೈಫ್ ಗೆ ಸಂಕಷ್ಟ: ಮಣಿರತ್ನಂ ನಿರ್ದೇಶನದ ಥಗ್ಸ್



ತಮಿಳುನಾಡಿನಲ್ಲಿ ಉತ್ತಮ ಪ್ರದರ್ಶನ ಕಾಣದಿದ್ದರೂ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನಕಂಡು ಗಳಿಕೆ ಕಂಡಿವೆ. ಗುಣ ಸಿನಿಮಾ ಇದಕ್ಕೆ

ಉದಾಹರಣೆ. ಗುಣ ತಮಿಳುನಾಡಿನಲ್ಲಿ ಫ್ಲಾಪ್, ಕರ್ನಾಟಕದಲ್ಲಿ ಸೂಪರ್ ಹಿಟ್ ಆಯಿತು. ಅದು ಕಮಲ್ ಹಾಸನ್ ಉತ್ತಮ ನಟ ಎಂದು ಕನ್ನಡ ಜನತೆ ಕೊಟ್ಟಬೆಲೆ. ಕಮಲ್ ಹಾಸನ್ ಗೆ ಕನ್ನಡಿಗರ ಋಣ ಇದೆ. ಹಾಗಾಗಿ ಅವರು ಕ್ರಮೆ ಕೇಳಲೇಬೇಕು -ಸಾಧುಕೋಕಿಲ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಲೈಫ್ ಚಿತ್ರದಲ್ಲಿ ಕಮಲ್ ಹಾಸನ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದ ಪ್ರೀರಿಲೀಸ್ ಈವೆಂಟ್ ನಲ್ಲಿಯೇ ಕಮಲ್ ತಮಿಳಿನಿಂದಲೇ ಕನ್ನಡ ಹುಟ್ಟಿದ್ದು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಚಿತ್ರ ಜೂನ್ 5 ರಂದು ತೆರೆಗೆ ಬರಲಿದೆ. ಕರ್ನಾಟಕದಲ್ಲಿಯೂ ಈ ಚಿತ್ರವನ್ನು ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗಿದೆ. ವಿತರಕ ವೆಂಕಟೇಶ್ ರಾಜ್ಯದಲ್ಲಿ ಚಿತ್ರದ ವಿತರಣೆಯ ಜವಾಬ್ದಾರಿ



ಎಂದ ಮೇಲೆ ಮಾತನಾಡಬೇಕು. ಇಂತಹ ವಿವೇಚನ ರಹಿತ ಮಾತು ಉಳಿದ ಕಲಾವಿದರ ಮೇಲೆ ಪರಿಣಾಮ

ಬೀರಬಹುದು. ನನ್ನ ಸಿನಿಮಾ ತೆರೆಗೆ ಬರಲಿದೆ. ಆಗ ಅಲ್ಲಿನ ಪ್ರೇಕ್ಷಕರು ಚಿತ್ರಕ್ಕೆ ತಡೆಯೊಡ್ಡಬಹುದು. ಇದು ನನ್ನೊಬ್ಬನಿಗೆ ಮಾತ್ರವಲ್ಲ, ನನ್ನಂತಹ ಹಲವು ಕಲಾವಿದರಿಗೆ ಇಂತಹ ವಿವೇಚನ ರಹಿತ ಮಾತುಗಳು

ವಹಿಸಿಕೊಂಡಿದ್ದಾರೆ. ಫಿಲ್ಟಂ ಚೆಂಬರ್ ಅವರು ವೆಂಕಟೇಶ್ ಅವರನ್ನು ಕರೆದು ಸಭೆ ನಡೆಸಿದರು. ಸದ್ಯ ರಾಜ್ಯದಲ್ಲಿ ವಿವಾದದಿಂದ ತಲೆದೋರಿರುವ ಪರಿಸ್ಥಿತಿಯನ್ನು ವೆಂಕಟೇಶ್, ಕಮಲ್ ಹಾಸನ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಆದರೂ ಕಮಲ್ ಮಾತ್ರ ಕ್ಷಮೆ ಕೇಳಲು ನಿರಾಕರಿಸಿದ್ದಾರೆ.

ಹೀಗಾಗಿ ರಾಜ್ಯದಲ್ಲಿ ಥಗ್ ಲೈಫ್ ಚಿತ್ರದ ಬಿಡುಗಡೆಗೆ ಸಂಕಷ್ಟ ಎದಿರಾಗುವುದು ಖಚಿತವಾಗಿದೆ. ಕಮಲ್ ಹಾಸನ್ ಅವರು ಓರ್ವ ಹಿರಿಯ ನಟರಾಗಿ ಕನ್ನಡ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡ ಭಾಷೆಯ ಬಗೆ, ತಿಳಿದವರಾಗಿದ್ದು, ಈ ರೀತಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಕನ್ನಡದ ನೆಲ, ಜಲ ಹಾಗೂ ಭಾಷೆ ವಿಚಾರದಲ್ಲಿ



ವೆಂಕಟೇಶ್ ಮೂರ್ತಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.

ಕೋಮು ದಳ್ಳುರಿ ಕರಾವಳಿಗೆ

ಬೆಂಗಳೂರು: ಕೋಮುಗಲಭೆಗಳಿಂದ ಕರಾವಳಿ ಭಾಗಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಇದರಿಂದ ನಷ್ಟವಾಗುತ್ತಿ ರುವುದು ದಕ್ಷಿಣ ಕನ್ನಡ ಜಿಲ್ಲ್ ಹಾಗೂ ಕರ್ನಾಟಕ ರಾಜ್ಯಕ್ಕೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸೌಧ ಹಾಗೂ ಅರಮನೆ ಮೈದಾನದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಎಲ್ಲಾ ಸಮಾಜ ರಕ್ಷಣೆ ಮಾಡಲು ಕೃಮ ಕೈಗೊಳ್ಳಲಾಗಿದೆ. ಪಕ್ಷದ ವತಿಯಿಂದ ಒಂದು ತಂಡ ಕಳುಹಿಸಿ ನೀಡಲು ಹೇಳಿದ್ದೇವೆ. ಅಧಿಕಾರಿಗಳು ನೀಡುವ ವರದಿ ಬೇರೆ, ಸಾರ್ವಜನಿಕರ ಜತೆ ಚರ್ಚೆ ಮಾಡಿ ವರದಿ ನೀಡಲು ನಮ್ಮ ಪಕ್ಷದವರಿಗೆ ತಿಳಿಸಿದ್ದೇನೆ. ಕರಾವಳಿ ಭಾಗದಲ್ಲಿ ಶಾಂತಿ ನೆಲೆಸಬೇಕು. ಇದು ಒಂದು ಸಾವು, ಎರಡು ಸಾವಿನ ವಿಚಾರ ಮಾತ್ರವಲ್ಲ. ಇದು ಇಡೀ ಕರಾವಳಿ ಭಾಗಕ್ಕೆ ಬಿದ್ದಿರುವ ಕೊಡಲಿ ಪೆಟ್ಟು. ಜನರು ಆಂತಕಕ್ಕೆ ಒಳಗಾಗು ವುದು, ಬಂಡವಾಳ ಹೂಡಿಕೆದಾರರು

ಹಿಂಜರಿಯುತ್ತಿರುವುದನ್ನು ಅರಿತುಕೊಳ್ಳಬೇಕು. ಈ ಪರಿಸ್ಥಿತಿ ಅರಿತು ಕೊಳ್ಳಬೇಕು ಎಂದು ಬಿಜೆಪಿ ಸ್ನೇಹಿತರು ಹಾಗೂ ಬೇರೆ ಬೇರೆ ಸಂಘಟನೆಗಳಿಗೆ]ಮನವಿ ಮಾಡುತ್ತೇನೆ

> ಎಂದರು. ಅಲ್ಲಿ ಪರಿಸ್ಥಿತಿ ನಿಯಂ ತ್ರಿಸಲಾಗುತ್ತಿದೆ. ಬಿಜೆಪಿ ಯವರು ಹಾಗೂ ಅನೇಕ

ಭಾಗದಲ್ಲಿ ಕರ್ನಾಟಕ ರಾಜ್ಯದಲ್ಲಿ ಕೋಮು ಪ್ರಚೋದನೆ ಮಾಡುತ್ತಿದ್ದಾರೆ. ಇದರಿಂದ ನಷ್ಟ ಆಗುವುದು ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಎಂಬು ದನ್ನು ಅವರು ಅರಿತುಕೊಳ್ಳ ಬೇಕು. ಅಲ್ಲಿರುವ ಪ್ರತಿಭಾವಂತ ಯುವಕರು ಈಗಾಗಲೇ ಉದ್ಯೋಗಕ್ಕಾಗಿ ಬೇರೆ ರಾಜ್ಯ ಹಾಗೂ ದೇಶಗಳಿಗೆ ವಲಸೆ ಹೋಗುತ್ತಿ ದ್ದಾರೆ. ನಾವು ಉದ್ಯೋಗ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಕ್ಷಮೆಯಾಚಿಸದಿದ್ದರೆ ಬ್ಯಾನ್ ಮಾಡಿ

ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಕಮಲಹಾಸನ್ ಗೆ ಇದೀಗ ಕ್ರಮ ಕೇಳದಿದ್ದರೆ ಅವರ ಚಿತ್ರಗಳಿಗೆ ನಿಷೇಧ ಹೇರುವ ಕಠಿಣ ತೀರ್ಮಾನ ಕೈಗೊಳ್ಳಲು ರಾಜ್ಯ ಸರಕಾರವೇ ಸಿದ್ದತೆ

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ನಟ ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆಯಾಚಿಸದಿದ್ದಲ್ಲಿ ಅವರು ನಟಿಸುವ ಸಿನಿಮಾಗಳಿಗೆ ಕರ್ನಾಟಕದಲ್ಲಿ ನಿಷೇಧ ಹೇರಿ



ಎಂದು ಸೂಚಿಸಿದ್ದಾರೆ. ತಮಿಳು ಚಿತ್ರರಂಗದ ನಟ ಕಮಲ್ ಹಾಸನ್ ಅವರು ಇತ್ತೀಚಿಗೆ ಕಾರ್ಯಕ್ರಮ ವೊಂದರಲ್ಲಿ ಕನ್ನಡ ಭಾಷೆಯ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ಕನ್ನಡ

ಭಾಷೆಯ ಕುರಿತಾಗಿ ಮಾತನಾಡಿರುವುದು ಕನ್ನಡಿಗರಿಗೆ ಹಾಗೂ ನನಗೆ ತೀವ್ರ ನೋವಾಗಿದೆ. ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟಾಗಿದೆ ಎಂದು ಪತ್ರದಲ್ಲಿ ಯಾರೇ, ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಅವರಿಂದ ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಆದ್ದರಿಂದ ಕಮಲ್ ಹಾಸನ್ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು. ಕಮಲ್ ಹಾಸನ್ ಅವರು ಕನ್ನಡಿಗರ ಕ್ಷಮೆಯಾಚಿಸದಿದ್ದಲ್ಲಿ ಅವರು ನಟಿಸಿರುವ ಚಲನ ಚಿತ್ರಗಳಿಗೆ ಕರ್ನಾಟಕದಲ್ಲಿ ಕೂಡಲೇ ನಿರ್ಬಂಧ ವಿಧಿಸಬೇಕೆಂದು ಈ ಮೂಲಕ ತಿಳಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಎಚ್ಚೆಸ್ಜಿ ನಿಧನಕ್ಕೆ ಸಾರಸ್ವತ ಲೋಕ ಕಂಬನಿ

ಟ್ರಿದ್ದ ಕವಿ ಎಚ್.ಎಸ್. ವೆಂಕಟೇಶ್ ಮೂರ್ತಿ ಅವರ ಅಗಲಿಕೆಗೆ ಕನ್ನಡದ ಸಾರಸ್ತತ ಲೋಕದ ಅನೇಕ ಗಣ್ಯ ರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರು 'ನನ್ನ

ಧಾರಾವಾಹಿಗಳ ಹಾಡುಗಳು ತಬ್ಬಲಿಯಾದವು' ಬರೆದುಕೊಂಡಿದ್ದಾರೆ. ತಮ್ಮ ಕಿರುತೆರೆ ಧಾರಾವಾಹಿಗಳಿಗೆ ಎಚ್ಎಸ್ವ ಬರೆದುಕೊಟ್ಟ ಮುಕ್ತ ಮುಕ್ತ ಮುಕ್ತ, ದೂರದಿಂದಲೇ ಜೀವ ಹಿಂಡುತಿದೆ, ಊರ ಸೇರಬಹುದೇ ನೀನು ದಾರಿ ಮುಗಿಯದೇ ಮೊದಲಾದ ಹಾಡುಗಳನ್ನು ಅವರು ನೆನೆದುಕೊಂಡಿದ್ದಾರೆ.

''ಕಳೆದ 15 ವರ್ಷಗಳಿಂದ ಅವರ ಒಡನಾಟದ ಭಾಗ್ಯ ನನಗೆ ಸಿಕ್ಕಿತ್ತು. ಕೊನೆಯ ಗಳಿಗೆಯವರೆಗೂ ಸಾಹಿತ್ಯವನ್ನು ಜಪಿಸುತ್ತಾ, ಸಾಹಿತ್ಯ ರಚಿಸುತ್ತಾ ಇದ್ದ ಅವರ ಚೇತನ ನನೆಗೆ ಮಾದರಿ. ಕಳಿದ ತಿಂಗಳು ನಾವೊಂದಿಷ್ಟು ಜನ ಗೆಳೆಯರು ಅವರ ಮನೆಗೆ ಹೋಗಿ ಅವರನ್ನು ಮಾತಾಡಿಸಿ, ಪ್ರೀತಿ ತೋರಿಸಿ ಬಂದೆವು. ಸಾಕಷ್ಟು ಕ್ಷೀಣರಾಗಿದ್ದರೂ ಉತ್ಸಾಹದಿಂದಲೇ ತಮ್ಮ ಬದುಕನ್ನು ಕುರಿತು ಮಾತಾಡಿದರು. ಅವರಿಗೆ ಅಂತಿಮ ನಮನ'' ಎಂದು ಕತೆಗಾರ ವಸುಧೇಂದ್ರ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂತಾಪ ತಿಳಿಸಿದ್ದಾರೆ. ಕನ್ನಡಿಗರ ಜೀವನೋತ್ಸಾಹವನ್ನು ಹೆಚ್ಚಿಸಿದ ಕವಿ ಎಚ್.ಎಸ್ ವೆಂಕಟೇಶ್ ಮೂರ್ತಿ ಅವರಿಗೆ ಗೌರವಪೂರ್ವಕೆ







ಅವರು ಕವಿತೆ, ನಾಟಕ, ಪ್ರಬಂಧ, ಕಾದಂಬರಿ, ಮಕ್ಕಳ ಸಾಹಿತ್ಯ ಅನುವಾದ, ವಿಮರ್ಶೆ, ಹಳೆಗನ್ನಡ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಅವರದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ನೆನಪಿಸಿಕೊಂಡಿದ್ದಾರೆ. ''ವ್ಯಕ್ತಿಯಾಗಿ, ಕವಿಯಾಗಿ ನನಗೆ ಇಷ್ಟವಾದ, ಕನ್ನಡದ ಮೇರು ಕವಿಗಳಲ್ಲೊಬ್ಬರಾದ ಎಚ್.ಎಸ್.ವೆಂಕಟೇಶ ಮೂರ್ತಿಯವರ ನಿಧನದ ಸುದ್ದಿ ದುಃಖಕರ. ಕನ್ನಡ ಕಾವ್ಯಲೋಕದ ಒಂದು ಅಪೂರ್ವ ನಕ್ಷತ್ರ ಜಾರಿದೆ. ಅಕ್ಷರಗಳಲ್ಲಿ ಜೀವ ತುಂಬಿದ ಎಚ್ಚೆಸ್ತಿ ಅವರ ಪದಗಳು, ಭಾವಗಳು ಹಾಗೂ ವಿಚಾರಗಳು ನಮ್ಮೊಳಗೆ ಸದಾ ಪ್ರತಿಧ್ವನಿಸುತ್ತಾ ಇರುತ್ತವೆ. ಅವರ ಸಾಹಿತ್ಯ ಸ್ಥರಣೆಯಾಗಿ ಉಳಿಯಲಿ, ಮೃತರಿಗೆ ಸದ್ದತಿ ದೊರಕಲಿ'' ಎಂದು ವಿಶ್ವವಾಣಿ ಪತ್ರಿಕಾ ಬಳಗದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಚಾಲ್ತಿಯಲ್ಲಿಲ್ಲದ

ಪ್ರಚಾರಕ್ಕಾಗಿ ಕನ್ನಡಕ್ಕೆ ಅವಮಾನವಾಗುವಂತೆ ಮಾತ ನಾಡಿರುವುದು ಖಂಡನೀಯ ಎಂದು ಕೇಂದ್ರ ಸಚಿವೆ



ತೀಯರು. ನಾವೆಲ್ಲರೂ ಒಟ್ಟಾಗಿ ಬದುಕಬೇಕಿದೆ. ಕರ್ನಾಟಕ- ತಮಿಳುನಾಡಿನ ನಡುವೆ ನೀರು ಮತ್ತು ಭಾಷೆಯ ವಿಚಾರದಲ್ಲಿ ಬೆಂಕಿ ಹಚ್ಚಲು ತುಂಬ ಜನರು ಪ್ರಯತ್ನಿಸುತ್ತಾರೆ. ಆದರೆ, ನಾವು ಒಟ್ಟಾಗಿ ಬದುಕಬೇಕಾದ, ಒಟ್ಟಾಗಿ ಇರಬೇಕಾದ ಅಗತ್ಯವಿದೆ. ಕಮಲಹಾಸನ್ ಅವರು ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ. ಅವರಿಗೆ ಬೆಲೆ ಕೊಡಬೇಕಾದ ಅಗತ್ತವಿಲ್ಲ

ಬಾನು ಸೇರಿ 15 ನರ್ಸ್ ಗಳಿಗೆ ಪ್ರಶಸ್ತಿ



ದೆಹಲಿ: ನರ್ಸಿಂಗ್ ನಲ್ಲಿ ಪಿಎಚ್ಡ ಪದವಿ ಪಡೆದಿರುವ, ಪಠ್ಯ ಪುಸ್ತಕಗಳನ್ನು ಬರೆದಿರುವ, ಹಲವಾರು ಸಂಶೋ ಧನಾ ಲೇಖನಗಳನ್ನು ಪ್ರಕಟಿಸಿರುವ, ಬೆಂಗಳೂರಿನ ನಿಮ್ಹಾನ್ಡ್ ನಲ್ಲಿ ಸಹಾಯಕ ನರ್ಸಿಂಗ್ ಸೂಪರಿಂಟೆಂ ಡೆಂಟ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರತಿಭಾನ್ವಿತ ಶಿಕ್ಷಣ ತಜ್ಞ ಡಾ. ಬಾನು ಎಂ.ಆರ್ ಸೇರಿದಂತೆ 15 ದಾದಿಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆವರು ಪ್ರತಿಷ್ಠಿತ ರಾಷ್ಟ್ರೀಯ ಫ್ಲಾರೆನ್ಸ್ಟ್ ನೈ ಟಿಂಗೇಲ್ ಪ್ರಶಸ್ತಿ -2025 ಅನ್ನು ಶುಕ್ರವಾರ ಪ್ರದಾನ ಮಾಡಿದರು.

ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರ್ಸಿಂಗ್ ವೃತ್ತಿಪರರಿಗೆ ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪ್ರದಾನ ಮಾಡಿದರು ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಅನುಕರಣೀಯ ನಾಯಕತ್ವ ಪ್ರದರ್ಶಿಸಿದ್ದಕ್ಕಾಗಿ ಮತ್ತು ಇತರ ನರ್ಸ್ ಗಳಿಗೆ ಮಾದರಿಯಾಗುವಂತ ಕೆಲಸ ಮಾಡಿದ ಡಾ. ಬಾನು ಅವರಿಗೆ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಎಎನ್ಎಂ ಆಗಿ ವೃತ್ತಿ ಜೀವನ ಆರಂಭಿಸಿ, ನಿರ್ವಹಣಾ ಬೋಧಕಿ ಸ್ಥಾನಕ್ಕೇರಿ ಈ ವರ್ಷ ನಿವೃತ್ತಿಯಾದ ಆರೋಗ್ಯ ಶಿಕ್ಷಕಿ ವಲಿವೇಟಿ ಸುಭಾವತಿ ಅವರು ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಸ್ವೀಕರಿಸಿದರು.

ಜಿಕೆವಿಕೆ ಆವರಣದಲ್ಲಿ ನಡೆದ ಅಂಬೇಡ್ಕರ್ ಜಯಂತಿ, ತಾಂತ್ರಿಕ ಸಮ್ಮೇಳನ ವಿಶ್ವದ ಶ್ರೇಷ್ಠ ಸಂವಿಧಾನ ನೀಡಿದ್ದು ಅಂಬೇಡ್ಕರ್

ಬೆಂಗಳೂರು: ವಿಶ್ವಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದ ಶ್ರೇಯಸು ಡಾ.ಬಾಬಾಸಾಹೇಬ್ ಅಂಬೇಡ್ತರ್ ಅವರಿಗೆ ಸಲ್ಲಬೇಕು ಎಂದು ಸಮಾಜ ಕಲ್ಯಾಣ ಸಚಿವ ಎಚ್

ಪಶುವೈದ್ಯಕೀಯ, ಪಶು ಹಾಗು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ ಪಂಗಡಗಳ ಕೋಶದ ವತಿಯಿಂದ ಹಮಿಕೊಂಡಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬೇಡ್ತರ್ ಅವರ ಜೀವನದ ಕಷ್ಟ ಮತ್ತು ಶೋಷಣೆಯ ವಿರುದ ನಿರಂತರ ಹೋರಾಡಿಕೊಂಡು ಬಂದವರು. ಭಾರತ ದೇಶಕ್ಕೆ ಶ್ರೇಷ್ಠ ಸಂವಿಧಾನವನ್ನು ನೀಡಿದವರು. ಅಂಬೇಡ್ತರ್ ನೀಡಿದೆ ಸಂವಿಧಾನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 40 ಕೋಟಿ ಜನರ ಹಕ್ಕುಗಳನ್ನು ಕಾಪಾಡುತ್ತಿದೆ ಎಂದು ಅಭಿಪ್ರಾಯಪಟ್ರರು.

.ಸಿ.ಮಹದೇವಪ್ರಅಭಿಪ್ರಾಯಪಟ್ಟರು.

ಕುಲಪತಿ ಕೆ.ಸಿ. ವೀರಣ್ಣ ಮಾತನಾಡಿ, ಜ್ಞಾನಾರ್ಜನೆಗಾಗಿ

ತಡರಾತಿ, ಗ್ರಂಥಾಲಯದಲ್ಲಿ ಸಮಯ ಕಳೆದ ಡಾ.ಅಂಬೇಡ್ಡರ್ ಅವರಂತೆ ವಿದ್ಯಾರ್ಥಿಗಳು ಅಧ್ಯಯನ ಮಾಡಲು ಸಲಹೆ ನೀಡಿದರು. ಹೆಬ್ಬ್ ಳ ಪಶುವೈದ್ಯ ಕೀಯ ಕಾಲೇಜಿನಲ್ಲಿ ಮೆಗಾ ಆಡಿಟೋರಿಯಂ ರೂಪದಲ್ಲಿ ಅಂಬೇಡ್ಕರ್ ಭವನವನ್ನು ಸ್ಥಾಪಿಸಲು ಅವರು ವಿನಂತಿಸಿದ್ದಾರೆ. ಹೆಬ್ಬಾಳ ಕ್ಯಾಂಪಸ್ನಲ್ಲಿ ಎಸ್ಸ್, ಎಸ್ಟ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಿಸುವಂತೆ ವಿನಂತಿಸಿದ್ದಾರೆ. ಬೋಧಕ ಮತ್ತು ಬೋಧಕೇತರ ಹುದ್ದೆಗಳಲ್ಲಿ ಬಾಕಿಯಿರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಪಿ ಟಿ ರಮೇಶ್, ಡೀನ್ ಡಾ. ಎನ್.ಕೆ. ಶಿವಕುಮಾರ್ ಗೌಡ ಸೇರಿ ಹಲವರಿದ್ದರು. ಈ ವೇಳೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರತಿಭಾನ್ತಿತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಗಳನು ವಿತರಿಸಲಾಯಿತು.



ಜಿಕೆವಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ಸ್, ಎಸ್ಟ್ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾ ಪ್ ಟಾಪ್ ವಿತರಿಸಲಾಯಿತು.

ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 44.15 ಕೋಟಿ ರು.ಗಳನ್ನು ಸರ್ಕಾರ ಕಾಯ್ದಿರಿಸಿದೆ. ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 60 ವರ್ಷ ಪೂರೈಸಿದ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರಿಗೆ 5 ಲಕ್ಷ ಇಡುಗಂಟು ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಿವಿಧ ಸೌಲಭ್ಯಗಳು 2024ರ ಜ.1ರಿಂದ ಜಾರಿಗೆ ಬರುವಂತೆ ಮಂಜೂರಾಗಲಿದ್ದು, ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಅಥವಾ ಮರಣ ಹೊಂದಿರುವ ಎಲ್ಲಾ ಅತಿಥಿ ಉಪನ್ಯಾಸಕರಿಗೂ ಇಡುಗಂಟು ಯೋಜನೆಯ ಪ್ರಯೋಜನ ಸಿಗಲಿದೆ.

ಯೋಜನೆ ಅನುಷ್ಣಾನಕ್ಕೆ ಬಂದ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಸೇವೆ ಸಲ್ಲಿಸಿ 60 ವರ್ಷ ಪೂರ್ಣಗೊಳಿಸಿರುವ ಅತಿಥಿ ಉಪನ್ಯಾಸಕರಿಗೂ ಈ ಯೋಜನೆಗೆ ಒಳಪಡಲಿದ್ದಾರೆ. ಈ ಯೋಜನೆಗೆ ಒಟ್ಟಾರೆ

ಸೇವಾ ಭದ್ರತೆ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ 2024ರಲ್ಲಿ ಅತಿಥಿ ಉಪನ್ಯಾಸಕರು ನಡೆಸಿದ್ದ ಧರಣಿ, ಪಾದಯಾತ್ರೆಯ ನಂತರ ಸರ್ಕಾರ ನಡೆಸಿದ ಮಾತುಕತೆಯಲ್ಲಿ ಇಡುಗಂಟು ನೀಡುವ ಭರವಸೆ ಸೇರಿತ್ತು. ಅಂದು ನೀಡಿದ್ದ ಭರವಸೆಯಂತೆ ಉನ್ನತ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.

ಇಡುಗಂಟು ಯೋಜನೆ ಜನವರಿ 2024ರಿಂದಲೇ ಪೂರ್ವಾನ್ವಯವಾಗಲಿದ್ದು, ಆ ದಿನಾಂಕಕ್ಕೆ ಹಾಗೂ ನಂತರ 60 ವರ್ಷ ಪೂರೈಸಿದ ಎಲ್ಲರಿಗೂ ಸೌಲಭ್ಯ ಸಿಗಲಿದೆ. 2024ರ ಜನವರಿ 1ಕ್ಕಿಂತ ಹಿಂದಿನ ಐದು ವರ್ಷಗಳಲ್ಲಿ ಕನಿಷ್ಠ ಒಂದು ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, 60 ವರ್ಷ ದಾಟಿದವರು ಇಟುಗಂಟು ಸೌಲಭ್ಯ ಪಡೆಯಬಹುದು.

PUBLIC NOTICE This is to inform the general public that

v client Sri. K Ganesh S/o Late F ishnamurthy, aged about 58 Years, Residing at No.151, Jolly Mosque Road, Cottonpel Main Road, Chickpet, Bangalore South, Bangalore-560 053, is the absolute owner of the properties mentioned below and intend to avail loan facility on the security of the Schedule Properties from IDFC First Bank Limited, Koramangala Branch, Bangalore, by way of registered Deed of Mortgage Deposit of Title Deed, if any persons including an individual, a Hindu Undivided family, a Company, Banks, Non-Banking Institution(s), lender/s and/ o Creditors having any objection, claim, right title and/or interest in respect of said properties or any part or portion thereof by way of sale, Memorandum of understanding exchange, mortgage, pledge, charge, gift trust, inheritance, succession, possession lease, tenancy, maintenance easement, license, bequeath, bequest, share, assignment lien attachment or otherwis ereby requested to inform the same in writing supported with original/certified copies of documents with the undersigned advocate within 7 days from the date of the publication of this Notice, failing which the laim or objection if any shall deemed to

THE SCHEDULE ABOVE REFERRED TO Item No.1: All that Piece and Parcel of the Property Bearing Southern Side of Western Portion of Corporation No.4, Earlier Souther ortion of the Corporation No.4, Old Munici No.52 then 51, As per Computerized BBM E-Aasthi (Form- A) property No.4, Propert New E PID No.9004115047, Situated at **Be**l Masjid Road, Measuring East to West 9 Fee 117 Square Feet, and bounded on: East by: Same number portion of property belongs to Sri.K.Ganesh,

West by: Conservancy Galli, North by: Same number portion of property

belongs to Sri.K.Ganesh South by: Beli Masjid Road. Item No.2: All that Piece and Parcel of the Property Bearing Northern Portion of Corporation No.4, Measuring East to West 18 Feet and North to South 14 Feet And Easte Side of Southern Portion of Corporation No.4 Measuring East to West 9 Feet and North to of the Corporation No.4, Old Municipal No. 52 then 51, As per Computerized BBMP E Aasthi (Form-A) property No.4/2, Propert New E PID No.2926227825, Situated at Be Masjid Road, Jolly Mohalla, Totally Measuring 369 Square Feet and bounded or East by: House belongs to Gafoor Shariff@

West by: Conservancy Galli and Property belongs to Sri. K Ramesh, North by: House No.4/1, belongs to Angamutt.
South by: Beli Masjid Road and Property belongs to Sri. K Ramesh.

A. Vijikumar, Advocates

Ws. Next Gen Legal Services

Pasha Sabi,

No.13/154, 2nd floor, 1st cross, 5th Mair Shankara Mutt Main Road, Chamarajpet Bangalore-560 018 Phone:9845309040, 9945309040

PUBLIC NOTICE

This is to bring to the notice of the general public that our client Smt.M.Seethalakshmi W/o Sri.Muthu Sri.V.Yallareddy S/o Sri.Venkatareddy: any over the scheduled property is hereby called upor to file their objections/claims what so ever along the date of publication of this notice with the unde

SCHEDULE PROPERTY All that piece and parcel of the Property bearing Vacant Site No.430 Katha No.184/430, PID

12.192 meter (40feet) totally 222.97 8q Meter (2400 Sq. feet), formed in Sy Nos. 64, 72, 73/2, 76/1, 77/1 14(P) 78, 161/2, 162/1,2,4, 175, 176/1, 177, 183/1 2, & 184 totally measuring 19 acre 0.09 gunta layou Known as BEML Layout, situated at **S. Medahally** (S.Medahalli) Village, Sarjapura Hobli, Anekal Taluk, Bangalore District as per the layout plan approved by BMRDA vide its letter Nos.) (1)No. BMRDA/LAO/160/97-98, dated: 11-05-2000, (2)No. BMRDA/LAO/48/98-99. dated: 16-01-2001

East By: Site No. 417, West By: Road, North By Site No.429, South By: Site No.431. C.K.V.K. LAW ASSOCIATES

katachalam is intending to purchase the person/s objecting for the proposed purchase or are having any right, title, interest or any type of claim with documentary proof on or before 7 days from mentioned advocate failing which; our clients shall proceed and complete the sale transaction with the

No.150200102701000524, measuring East to West: 18.288 meter (60 Feet) and North to South (3) No.BMRDA/LAO/146/97-98 BMRDA/LAO/08/2003-04, dated: 05-07-2003 and

Mr VENKATESH CHANDRAN M.A., L.L.B. Mr. VENKALESTI OTIANIZARI MA. L.L. Advocates & Legal Consultants Bangalore-4 M : 9845846428, 9108784843, 080-48658774 E- Mail: rvlaw.76@gmail.com

Place: Bangalore

Date: May 29, 2025

Place: Naniangud Date: 29-05-2025

THE SOUTH INDIA PAPER MILLS LIMITED

STATEMENT OF AUDITED FINANCIAL RESULTS FOR THE QUARTER / YEAR ENDED 31st MARCH 2025

Regd. Office: Chikkayana Chatra, Nanjangud - 571 302 Kamataka State

Quarter Ended | Quarter Ended Year ended **Particulars** 31/03/2024 31/03/2025 31/03/2024 31/03/2025 36,931.47 31,230.62 9.414.36 9.065.88 Total income from operations Net profit for the the period (before Tax, (291.79)(1,366.38)Exceptional and / or Extraordinary Items) (340.86)(1,757.15)Net profit for the the period before Tax, (1,278.49)(1,787.16)(after Exceptional and / or Extraordinary Items (291.79)Net Profit for the period after tax,(after exceptional and/ or extraordinary items) (225.72)(1,342.77)Total comprehensive Income for the period [comprising profit for the period (after tax) (187.76)(214.75)(926.11)(1,284.72)and other comprehensive income (after tax)] Equity Share Capital 1,875.00 1,875.00 1,875.00 1,875.00 Reserves (excluding Revaluation Reserve as 20.067.42 19.103.33 20,067.42 19,103.33 shown in the Balance Sheet of previous year) as on 31-3-2024) as on 31-3-2025) (as on 31-3-2024 i.e., Other Equity (as on 31-3-2025) Earnings Per Share (of Rs. 10/- each) in Rs. Basic: (1.45)(7.16)

1. The above is an extract of the detailed format of Quarterly / Annual Financial Results filed with the Stock Exchange under Regulation 33 of the SEBI (Listing Obligations and Disclosure Requirements) Regulations, 2015. The full format of the Quarterly / Annual Financial Results are available on the website of BSE Limited at www.bseindia.com & Company's website www.sipaper.com and can be accessed by using the QR Code provided

(1.20)

(1.45)

By Order of the Board MANISH M PATEL MANAGING DIRECTOR DIN: 00128179

(7.16)

(5.14)

OLA ELECTRIC **OLA Electric Mobility Limited**

(formerly known as OLA Electric Mobility Private Limited) CIN: L74999KA2017PLC099619

Registered Office: Wing C, Prestige RMZ Startech, Hosur Road, Municipal Ward No.67, Municipal No. 140, Koramangala VI Bk, Bangalore, Bangalore

South. Karnataka 560095 India Tel: 080-35440050, Email Id: companysecretary@olaelectric.com STATEMENT OF AUDITED STANDALONE AND CONSOLIDATED FINANCIAL RESULTS

FOR THE FOURTH QUARTER AND FINANCIAL YEAR ENDED MARCH 31, 2025 The Audited Standalone and Consolidated Financial Results for the Fourth

Quarter and Financial Year ended March 31, 2025 have been reviewed by the Audit Committee and approved by Board of Directors at their meetings held on May 29, 2025.

The full format of the Fourth Quarter and Financial Year ended March 31, 2025 financial results are available on the Stock Exchange websites www.nseindia.com and www.bseindia.com and company website https://www.olaelectric.com/investor-relations/financials and can be accessed by scanning the QR code.



For Ola Electric Mobility Limited (formerly known as Ola Electric Mobility Private Limited)

Bhavish Aggarwal

Chairman and Managing Director (DIN: 03287473)